

Portion for 2nd Unit test 2025-26 -- Grade 7

Subject	Portion	Reference Materials
English 1	Written and Viva 1) The Three Musketeers and the fourth 2) My donkey sally 3) Madam rides bus	Magnolia class 7
English 2	Written and Viva Chapter 3: Adjectives Chapter 4: Pronouns	The Grammarite Book 7
Hindi	Written and Viva Chapter 03: छोटा जादूगर (नाटक) Chapter 04: यात्रा एक अनोखे पक्षी द्वीप की (लेखन)	Refer Text Book, Class work
Kannada	Written and Viva ಪದ್ಯಪಾಠ - ೨. ಭರತ ಭೂಮಿ ನನ್ನ ತಾಯಿ. ಗದ್ಯಪಾಠ - ೪. ಕೈ ಬರೆಹ ವ್ಯಾಕರಣ - ವಿಭಕ್ತಿ ಪ್ರತ್ಯಯಗಳು ಗಾದೆಮಾತುಗಳು Viva ಭರತ ಭೂಮಿ ನನ್ನ ತಾಯಿ ಪದ್ಯದ ಭಾವಾರ್ಥವನ್ನು ನಿಮ್ಮ ಮಾತುಗಳಲ್ಲಿ ತಿಳಿಸಿರಿ.	Refer Text book and Class work
Math	Written and Viva Chapters: 3) Decimals Chapters: 4) Rational Numbers	Refer Text book and Class work

Physics	Written and Viva Chapter 2: Motion	Refer Text book and Class work
Chemistry	Written and Viva Chapter 02: Physical And Chemical Changes	Refer Text book and Class work
Biology	Written and Viva Chapter 02: Classification of Plants	Refer Text book and Class work
Civics	Written and Viva Chapter 1 : The Constitution of India	Refer Text book and Class work
History	Written and Viva Chapter 2: Rise and Spread of Islam Chapter 3: The Turkish Invasions	Refer Text book and Class work
Geography	Written and Viva Chapter 3 : Green House Effect and Global Warming Chapter 4 : Weather and Climate	Refer Text book and Class work
Computer	Written and Viva Chapter 3: Computer Virus	Refer Text book and Class work
Moral Science	Written Chapter: 3 - Try Try Again Chapter: 4 - A Butterfly Smile	Refer textbook

GK	<p>Written:</p> <p>Chapter 4: Preventing Typhoid Chapter 5: Paper Patterns Chapter 6: Fitness Adventures Chapter 7: A Salute To Patriotism Chapter 8: Outer Game: Hockey Chapter 9: Eco- Friendly Constructions</p>	Refer textbook
Drawing	<p>1) Draw Vegetables and colour water colour 2) Draw different types of flowers and colour 3) Craft (variety of flowers with colour sheets)</p>	

Paper Patter for Unit Test – 2, Grade 7

SUBJECT	PATTERN
English 1	<p>Q1. Answer the following questions (1X5=5)</p> <p>Q2. Answer the following (reference to the context) (2X5=10)</p> <p>Q3. Answer the following (essay type) (5X1=5)</p> <p>Q4. Write down the meanings of the following words (1X5=5)</p>
English 2	<p>Q1. Fill in the blanks with indefinite Pronouns (1X3=3)</p> <p>Q2. Choose an option to replace each underlined word with the word which is closest to its meaning (1X2=2)</p> <p>Q3. Identify the types of Adjectives (1X5=5)</p> <p>Q4. Fill in the blanks with the types of adjectives mentioned in the brackets (1X4=4)</p> <p>Q5. Mention whether the Pronouns in the following sentences are Reflexive or Emphatic Pronouns (1X3=3)</p>

	<p>Q6. Rewrite the following sentences using relative pronouns (1X3=3)</p> <p>Q7. Fill in the blanks with suitable pronouns according to the types given in brackets (1X5=5)</p>
Hindi	<p>1 इन शब्दों के अर्थ लिखो $1/2 \times 2 = 2$</p> <p>2 इस शब्द का विशेष अर्थ लिखो $1 \times 2 = 2$</p> <p>3 सही और गलत लिखो $2 \times 1 = 2$</p> <p>4 जोड़कर लिखो $1 \frac{1}{2} \times 4 = 2$</p> <p>5 खाली जगह लिखो $3 \times 1 = 3$</p> <p>6 एक वाक्यो में उत्तर लिखो। $4 \times 1 = 4$</p> <p>7 दो या तीन वाक्यों में उत्तर लिखो। $2 \times 3 = 6$</p> <p>8 इन में से किसी एक पक्षी के बारे में आठ से दस वाक्य लिखो $1 \times 5 = 5$</p> <p>मोर कोयल</p>
Kannada	<p>ಪ್ರಶ್ನೆ -I ಈ ಕೆಳಗೆ ನೀಡಿರುವ ಬಿಟ್ಟ ಸ್ಥಳದಲ್ಲಿ ಸರಿಯಾದ ಪದವನ್ನು ಆರಿಸಿ ಬರೆಯಿರಿ $5 \times 1 = 5$</p> <p>ಪ್ರಶ್ನೆ II : ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ: $5 \times 1 = 5$</p> <p>ಪ್ರಶ್ನೆ III : ಈ ಕೆಳಗಿನ ಪ್ರಶ್ನೆಗಳಿಗೆ ಎರಡು - ಮೂರು ವಾಕ್ಯದಲ್ಲಿ ಉತ್ತರಿಸಿರಿ: $1 \times 3 = 3$</p> <p>ಪ್ರಶ್ನೆ IV: ಈ ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿರಿ: $4 \times 1 = 4$</p> <p>ಪ್ರಶ್ನೆ V : ಈ ಕೆಳಗಿನ ಕವಿ ಪರಿಚಯ ಬರೆಯಿರಿ. $1 \times 3 = 3$</p> <p>ಪ್ರಶ್ನೆ VI: ಈ ಕೆಳಗಿನ ಬಹು ಆಯ್ಕೆಯ ಪ್ರಶ್ನೆಗಳಿಗೆ ಸರಿಯಾದ ಉತ್ತರ ಆಯ್ಕೆ ಬರೆಯಿರಿ $5 \times 1 = 5$</p>

Science Physics	<p>Q1: Choose the correct option. 6×1= 6M</p> <p>Q2: Name the type / types of motion being performed by each of the following 3×1 = 3M</p> <p>Q3: Assertion-Reason based Questions. 1 × 2 = 2M</p> <p>Q4: State whether the following statements are true or false. Rewrite the false statements correctly. 2×1=2M</p> <p>Q5: Answer the following. 3×2 = 6M</p> <p>Q6 : Answer the following. 2×3 = 6M</p>
Science Chemistry	<p>Q1. Fill in the blanks. (4X1=4)</p> <p>Q2. Choose the correct answer. (4X1=4)</p> <p>Q3. Answer the following questions. (3X2=6)</p> <p>Q4. Answer the following questions. (2X3=6)</p> <p>Q5. Assertion based questions. (2X1=2)</p> <p>Q6. Application based questions. (3X1=3)</p>
Science Biology	<p>Q1. Fill in the blanks. (4X1=4)</p> <p>Q2. Choose the correct answer. (4X1=4)</p> <p>Q3. Answer the following questions. (3X2=6)</p> <p>Q4. Answer the following questions. (2X3=6)</p> <p>Q5. Assertion based questions. (2X1=2)</p> <p>Q6. Application based questions. (3X1=3)</p>
Social Science His + Civ	<p>QI. Choose the correct answer. (4x1 4)</p> <p>QII. Give one word for the following. (5x1=5)</p> <p>QIII. Fill in the blanks. (5x1=5)</p> <p>QIV. State true or false for the following statement. (4x1/2=2)</p> <p>QV. Answer the following question. (6x1=6)</p> <p>QVI. Give reasons. (2x11/2=3)</p>
Social Science Geo	<p>QI. Fill in the blanks. (5x1=5)</p> <p>QII. Choose the correct answer. (6x1=6)</p> <p>QIII. Give one word for the following. (4x1=4)</p> <p>QIV. Answer the following questions. (6x1=6)</p> <p>QV. Give reason. (2x2=4)</p>

Mathematics	<p>Q1. Multiple Choice (1×5=5)</p> <p>Q2. Solve the following (1×6=6)</p> <p>Q3.Solve the following (2×4=8)</p> <p>Q4. Solve the following (3×2=6)</p>
Computer	<p>1. Tick the correct answer 5M</p> <p>2. True or false 5M</p> <p>3. Fill in the blanks 5M</p> <p>4. Answer the following 10M</p>
Moral Science	<p>Q. 1 Tick the correct answer (5×1=5)</p> <p>Q. 2 Fill in the blanks (5×1=5)</p> <p>Q. 3 Match the following (5×1=5)</p> <p>Q. 4 Answer the following questions(5×1=5)</p>
GK	<p>Q.1Tick the correct answer (5×1=5)</p> <p>Q. 2 Fill in the blanks (5×1=5)</p> <p>Q. 3 Match the following (5×1=5)</p> <p>Q. 4 Answer the following questions(5×1=5)</p>

UNIT TEST -2 (EXAM) TIME TABLE FOR GRADE 7

Written

DAY \ DATE	TIMING	SUBJECT
04/08/2025 Monday	9:30 to 11:00	English 1
	11:30 to 01:00	English 2
05/08/2025 Tuesday	9:30 to 11:00	Physics
	11:30 to 01:00	Chemistry
06/08/2025 Wednesday	9:30 to 11:00	Math
	11:30 to 1:00	Kannada
07/08/2025 Thursday	9:30 to 11:00	Biology
	11:30 to 1:00	Hindi
09/08/2025 Saturday	9:15 to 10:45	Geography
	10:55 to 12:25	G.K
11/08/2025 Monday	9:30 to 11:00	History + Civics
	11:30 to 1:00	Moral Science
12/08/2025 Tuesday	9:30 to 11:00	Computer
	11:30 to 1:00	Drawing

Note:

- Regular Time table of the day will be followed after the exam.
- Mock test will be conducted during revision.

Principal Sign